



## GUJARAT PETROSYNTHESE LIMITED

**Reg. Off:** No.24, II Main, Doddanekkundi Industrial Area,  
Phase I, Mahadevapura Post, Bangalore-560 048.  
Ph: 91 – 80 - 28524133 Fax: 91– 80 - 28524171  
E-mail : [info@gpl.in](mailto:info@gpl.in), Website: [www.gpl.in](http://www.gpl.in)  
CIN No. L23209KA1977PLC043357



**Date:** 2<sup>nd</sup> July, 2020

To,  
**Bombay Stock Exchange Limited,**  
1<sup>st</sup> Floor, Phiroze Jeejeebhoy Towers,  
Dalal Street, Fort,  
Mumbai-400001

**Scrip Code: 506858**

**Subject: Newspaper Advertisement(s) of the Financial Results of the Company under Regulations 47 and 33 of SEBI (Listing obligations and Disclosure Requirements) Regulations, 2015.**

Dear Sir/Madam,

Pursuant to the provisions of Regulation 47 of the SEBI (Listing Obligations and Disclosure Requirements ) Regulations,2015, please find enclosed Newspaper Advertisement(s) of the Financial Results of the Company (Standalone and Consolidated) for the quarter and financial year ended 31<sup>st</sup> March, 2020, approved at the Meeting of the Board of Directors held on 30<sup>th</sup> June, 2020.

Details of the Newspaper publications are as follows:

1. Financial Express in English Language; and
2. Kannada Prabha in Kannada Language

Please take the same on records.

Thanking you,

**For Gujarat Petrosynthese Limited**

**Ms. Urmi N. Prasad**

**Joint Managing Director**

**DIN: 00319482**

**Address: 8-2-417/301, Mount Kailash, Road No. 4, Banjara Hills, Hyderabad-500034**

# Guidelines for ₹30,000-crore NBFC liquidity facility issued

FE BUREAU  
Mumbai, July 1

**THE RESERVE BANK** of India (RBI) on Wednesday issued operational guidelines for the ₹30,000-crore special liquidity facility for non-banking finance companies (NBFCs) announced in May. The guidelines include eligibility criteria for institutions availing of the facility, and said SBI Capital Markets (SBCaps) has set up a special purpose vehicle (SPV), called SLSTrust, to administer the scheme.

The SPV will purchase short-term papers from eligible NBFCs and housing finance companies (HFCs), who shall utilise the proceeds under this scheme solely for the purpose



of extinguishing existing liabilities. The instruments will be commercial papers (CPs) and non-convertible debentures (NCDs) with a residual maturity of not more than three months and rated as investment grade.

"The facility will not be available for any paper issued after September 30, 2020 and the SPV would cease to make

regulatory minimum of 15% for NBFCs and 12% for HFCs as on March 31, 2019.

Their net non-performing assets (NPA) ratio should not be more than 6% as on March 31, 2019. They should have made a profit in at least one of the last two preceding financial years. They should not have been reported under the special mention account (SMA-1 or SMA-2 category) by any bank for their borrowings during the last one year prior to August 1, 2018.


They should also comply with the requirement of the SPV for an appropriate level of collateral from the entity which, however, would be optional and will be decided by the SPV.

# Credit risk funds' AUMs continue to fall in June

FE BUREAU  
Mumbai, July 1

**ASSETS UNDER MANAGEMENT (AUMs)** of credit risk funds continued to decline in June on concerns over further downgrades and defaults. The data from the Association of Mutual Funds in India (Amfi) show that daily AUMs of credit risk funds at the end of March 31 were ₹55,182 crore, which came down to ₹29,174 crore on June 30.

Fund managers said investors are still not comfortable to invest in credit risk funds after the Franklin Templeton fiasco. "There is still a worry in the mind of investors about the outlook of credit risk funds. With the economy slowing down, there are chances we might see some more defaults and downgrades which could impact credit risk funds negatively and that is the reason they



are exiting credit risk funds," said a debt fund manager from a leading fund house.

On April 23, six schemes collectively worth ₹25,800 crore were wound down — Franklin

India Low Duration Fund, Franklin India Dynamic Accrual Fund, Franklin India Credit Risk Fund, Franklin India Short Term Income Plan, Franklin India Ultra Short Bond Fund and Franklin India Income Opportunities Fund. The data from Amfi show that daily AUMs of credit risk funds stood at ₹35,817 crore in April and went down to ₹30,241 crore in May. Daily AUMs are down for almost all the credit risk schemes in the mutual fund industry between March and June.

Mahendra Kumar Jajoo, CIO-fixed income at Mirae Asset Investment Managers (India), said, "Investors have been moving out from the credit risk funds since past two-three months. There is belief that economic situation is not favourable as of now and there may be more downgrades and defaults which could impact returns on credit risk funds. Many credit risk schemes hold debt papers issued by non-banking and financial services (NBFC) and infrastructure sector which are already under stress due to Coronavirus."

Credit Risk funds invest approximately 65% of their total assets in 'AA' and below-rated corporate bonds.

# Credit to MSMEs shrinks up to 7.6% between March & May

Loans outstanding to individuals fell 3% as consumption took a hit, according to RBI data

Particulars	Variation (%)			
	May 24, 2019	March 27, 2020	May 22, 2020/ May 24, 2019	May 22, 2020/ Mar 27, 2020
Industry*	28,14,039	29,05,151	1.7	-1.5
Micro & small	3,65,308	3,81,825	-3.4	-7.6
Medium	1,05,399	1,05,598	-5.3	-5.4
Large	23,43,332	24,17,728	2.8	-0.4
Services	22,87,877	25,94,945	11.2	-2.0
Personal loans	22,41,440	25,53,653	10.6	-2.9

\*Micro & Small, Medium and Large Source: RBI

**CREDIT TO MICRO**, small and medium enterprises (MSMEs) shrank up to 7.6% between March and May 2020 as the rapid rise in the number of Covid-positive cases and the lockdown brought economic activity to a halt. Loans outstanding to individuals fell 3% during the same period as consumption took a hit, showed data released by the Reserve Bank of India (RBI).

In the same period a year ago, credit outstanding to MSMEs had fallen up to 2.7% and that to retail had grown 0.9%. Loans to micro and small units shrank the most, with the total amount outstanding in this segment falling to ₹3.53 lakh crore on May 22 from ₹3.82 lakh crore as on March 27.

These numbers do not include loans to the services sector, which also includes MSME borrowers. Credit to services companies shrank 2% between March and May this year to ₹25.43 lakh crore. In the retail segment, the steepest

— and developing the angel and the venture risk capital in India is crucial. Indian savings are not going enough towards risk capital and angel investors.

"I am of the view that availability of risk capital — whether it is venture, whether it is angel

**Sea TV Network Limited**  
Regd. Office: 148, Manas Nagar, Sheshganj, Agra-282010  
Ph: +91-562-4036666; Fax: +91-562-2511070  
Website: www.seatvnetwork.com Email: info@seatvnetwork.com  
CIN: I92132UP2004PLC029650

STATEMENT OF AUDITED STANDALONE AND CONSOLIDATED FINANCIAL RESULTS FOR THE QUARTER AND YEAR ENDED 31st MARCH 2020 (RS. IN LACS)

Particulars	Standalone		Consolidated	
	Quarter Ended	Year ended	Quarter ended	Year ended
	31.03.2020 (Audited)	31.03.2019 (Unaudited)	31.03.2020 (Audited)	31.03.2019 (Unaudited)
Total Income from operations	448.96	384.54	337.96	1,620.61
Net Profit / (Loss) for the period before tax (after Extraordinary Items)	230.57	(175.14)	(690.33)	(227.92)
Net Profit / (Loss) for the period after tax (after Extraordinary Items)	13.19	(175.14)	(822.31)	(654.62)
Total Comprehensive Income / (Loss) for the period (Comprising Profit / (Loss) for the period (after tax) and Other Comprehensive Income (after tax))	1,202.00	1,202.00	1,202.00	1,202.00
Equity Share Capital	1,202.00	1,202.00	1,202.00	1,202.00
Earnings per share (Not annualised):				
1. Basic	1.92	(1.46)	(4.99)	(2.51)
2. Diluted	1.92	(1.46)	(4.99)	(2.51)

Notes:  
1. The above is an extract of the detailed format of Financial Results for Quarter and year ended on 31st March 2020 filed with the Stock Exchange under Regulation 33 of the SEBI (Listing Obligations and Disclosures) Regulations, 2015. The full format of the Quarterly results is available on the website of Stock Exchange (www.bseindia.com) and the Company's website (www.seatvnetwork.com).  
2. The statutory auditor of the company in their Audit Report for Standalone and Consolidated Financial Results for the quarter and year ended on 31st March 2020 have expressed qualification regarding non-availability of interest on loan outstanding amounting to ₹ 121.91 Lacs leading to under reporting of income by ₹ 121.91 Lacs and under reporting of negative balance in other equity by ₹ 121.91 Lacs.  
3. The management of the company is of opinion that the Bank has initiated recovery proceedings against the Company by taking interest on ₹ 121.91 Lacs and under reporting of interest on ₹ 121.91 Lacs and under reporting of negative balance in other equity by ₹ 121.91 Lacs. The management of the company is of opinion that the Bank has initiated recovery proceedings against the Company by taking interest on ₹ 121.91 Lacs and under reporting of interest on ₹ 121.91 Lacs and under reporting of negative balance in other equity by ₹ 121.91 Lacs. The management of the company is of opinion that the Bank has initiated recovery proceedings against the Company by taking interest on ₹ 121.91 Lacs and under reporting of interest on ₹ 121.91 Lacs and under reporting of negative balance in other equity by ₹ 121.91 Lacs.  
4. The Consolidated results have been published for the year ended 31st March 2019 as the Company has published only Standalone Financial Results in previous three quarters. Therefore Quarterly figures of Consolidated Financial Results have not been given.  
5. Figures for the previous period have been regrouped wherever necessary to conform to the current period's classification.

FOR AND ON BEHALF OF  
SEA TV NETWORK LIMITED  
M. NEERAJ JAIN  
Chairman and Managing Director

Place: AGRA  
Date: 30.06.2020

**S.M.I.L.E. MICROFINANCE LIMITED**  
CIN: U87190TN1995PLC030804  
Regd. Office: Old No.14, New No.25, Chakrapani Street, West Mambalam, Chennai, Tamil Nadu - 600033.  
Phone: 044-24831588 / Email: coso@smltd.in; Website: www.smltd.in  
Regulation 52(6), read with Regulation 52(4), of the SEBI (LODR) Regulations, 2015

Audited Financial Results for the year ended 31st March 2020

Sl. No.	Particulars	Audited Year Ended 31st March 2020 (Amount in Lakhs)	Audited Year Ended 31st March 2019 (Amount in Lakhs)
1.	Total Income from Operations	12,911.82	11,892.61
2.	Net Profit / (Loss) for the period (before Exceptional and Extraordinary Items and Tax)	2,547.53	2,814.16
3.	Net Profit / (Loss) for the period before tax (after Exceptional and Extraordinary Items)	1,997.53	2,814.16
4.	Net Profit / (Loss) for the period after tax (after Exceptional and Extraordinary Items)	1,244.10	2,146.45
5.	Total Comprehensive Income for the period	1,180.22	2,128.43
6.	Paid-up Equity Share Capital	1,733.96	1,733.96
7.	Reserves (excluding Revaluation Reserve)	12,694.21	11,513.99
8.	Net worth	14,428.17	13,247.95
9.	Paid-up Debt Capital / Outstanding Debt	52,166.01	48,829.12
10.	Debt Equity Ratio	3.62	3.69
11.	Earnings Per Share (of Rs.10/- each)		
	1. Basic: ₹	7.17	12.38
	2. Diluted: ₹	7.17	12.38

Notes:  
The above is an extract of the detailed format of annual financial results filed with the Stock Exchanges under Regulation 52 of the SEBI (Listing and Other Disclosure Requirements) Regulations, 2015. The full format of the annual financial results are available on the websites of the Stock Exchange (www.bseindia.com).

For and on behalf of the Board  
S.M.I.L.E. MICROFINANCE LIMITED  
Sd/  
P. Murali Srinivas  
Managing Director & CEO

Place: London  
Date: 30th June 2020

**INDOFIL INDUSTRIES LTD.**  
CIN: U24110MH1993PLC070713  
Regd Office: 4th Floor, Kalpataru Square, Andheri Kurla Road, Marol, Andheri (East), Mumbai- 400059 Tel: + 91(22) 6663 7373 Fax: + 91 22 2832 2272  
Email: info@modi.com Website: www.indofil.com  
Extract of Annual Results pursuant to Regulation 52 (8), read with Regulation 52 (4), of the SEBI (LODR) Regulations, 2015

Rs in crores except EPS

Sl. No.	Particulars	Year ended March 31, 2020	Year ended March 31, 2019
1	Total Income	2,079.80	2,192.97
2	Net Profit / (Loss) for the period (before Tax, Exceptional and/or Extraordinary Items)	83.41	214.87
3	Net Profit / (Loss) for the period before tax (after Exceptional and/or Extraordinary Items)	52.00	214.87
4	Net Profit / (Loss) for the period after tax (after Exceptional and/or Extraordinary Items)	67.17	177.71
5	Total Comprehensive Income for the period (Comprising Profit / (Loss) for the period (after tax) and Other Comprehensive Income (after tax))	46.31	188.75
6	Paid up Equity Share Capital	21.35	21.35
7	Reserves (excluding Revaluation Reserve)	1,275.58	1,246.53
8	Net worth	1,117.31	1,107.63
9	Paid up Debt Capital / Outstanding Debt	75.00	150.00
10	Outstanding Redeemable Preference Shares	-	-
11	Debt Equity Ratio	0.91	0.97
12	Earnings Per Share (of Rs. 10/- each) -		
	1. Basic:	31.46	83.23
	2. Diluted:	31.46	83.23
13	Capital Redemption Reserve	5.08	5.08
14	Debenture Redemption Reserve	7.50	37.50
15	Debt Service Coverage Ratio	1.09	4.37
16	Interest Service Coverage Ratio	2.78	6.14

Notes:  
A. The above is an extract of the detailed format of half yearly/annual financial results filed with the Stock Exchanges under Regulation 52 of the SEBI (Listing and Other Disclosure Requirements) Regulations, 2015. The full format of the half yearly/annual financial results are available on the websites of the Bombay Stock Exchange.  
B. For the items referred in sub-clauses (a), (b), (d) and (e) of the Regulation 52 (4) of the SEBI (Listing and Other Disclosure Requirements) Regulations, 2015, the pertinent disclosures have been made to the Bombay Stock Exchange.

By Order of The Board  
Sd/  
Dr. Bina Modi  
Chairman and Managing Director

Place: Mumbai  
Date: 30.06.2020

**GUJARAT PETROSYNTHESIS LIMITED**  
No. 24, II Main, Doddanekundi Industrial Area, Phase I, Mahadevapura Post, Bangalore - 560048  
CIN: L23209KA1977PLC043357  
Email: info@gpl.in, secretariat@gujaratpetrosynthese.com Website: www.gpl.in

STATEMENT OF AUDITED FINANCIAL RESULTS FOR THE QUARTER AND YEAR ENDED 31st March 2020  
Regulation 47(1) (b) of the SEBI (LODR) Regulations, 2015 (Rs. in Thousands)

Sl. No.	Particulars	STANDALONE		CONSOLIDATED	
		Quarter Ended March 2020	Year Ended March 2020	Quarter Ended March 2019	Year Ended March 2019
1	Total Income from Operations	45,731	206,505	55,871	223,644
2	Net Profit / (Loss) for the period (before tax, Exceptional and/or Extraordinary Items)	(4,699)	(8,615)	(3,636)	(14,006)
3	Net Profit / (Loss) for the period before tax (after Exceptional and/or Extraordinary Items)	18,487	14,571	(3,636)	(14,006)
4	Net Profit / (Loss) for the period after tax (after Exceptional and/or Extraordinary Items)	18,827	14,912	(3,332)	(10,937)
5	Total Comprehensive Income for the period (Comprising profit / loss for the period (after tax) & other comprehensive income (after tax))	18,827	14,912	(3,332)	(10,937)
6	Paid up Equity Share Capital (face value Rs.10/- per share)	596.92	596.92	596.92	596.92
7	Reserves (excluding revaluation reserve) as shown in the audited balance sheet of the previous year			161,170	
8	Earnings Per Share (of Rs. 10/- each) (for continuing and discontinued operations)				
	1. Basic:	3.15	2.50	(0.56)	(1.83)
	2. Diluted:			3.45	4.33

Notes:  
a) The above is an extract of the detailed format of Financial Results for the quarter and year ended 31.03.2020 were reviewed by the Audit Committee at its meeting held on 30th June 2020 and approved at the meeting of the Board of Directors & filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Financial Results are available on the websites of BSE at www.bseindia.com and on company's website at www.gpl.in.  
b) The Company operates in one segment only.

For Gujarat Petrosynthese Limited  
Urmi N. Prasad  
Jt. Managing Director  
DIN : 00319482

Place : Mumbai  
Date : 30/06/2020

**ASIAN HOTELS (WEST) LIMITED**  
CIN: L55101DL2007PLC157518  
Regd Office: Aria Tower, 6th Floor, JW Marriott Hotel, Asset Area - 4, Aerocity, Hospitality District, New Delhi - 110037  
Tel.: 011-41597315, E-Mail: vivek.jain@asianhotelswest.com, Website: www.asianhotelswest.com

STATEMENT OF AUDITED FINANCIAL RESULTS FOR THE QUARTER AND YEAR ENDED MARCH 31, 2020

Sl. No.	Particulars	Standalone					Consolidated				
		Quarter ended		Year Ended		Quarter ended		Year ended			
		(31.03.2020)	(31.12.2019)	(31.03.2019)	(31.03.2020)	(31.03.2019)	(31.03.2020)	(31.12.2019)	(31.03.2019)	(31.03.2020)	(31.03.2019)
		(Rs. in Lacs)									
1	Total income from operations (net)	3,296.29	4,000.06	4,239.90	13,717.81	14,884.29	9,554.33	12,739.90	11,888.86	43,118.36	43,220.66
2	Net profit (+) / loss (-) for the period before tax (before Extraordinary activities)	187.63	392.22	860.96	283.60	1,657.46	(70.84)	1,387.39	2,771.90	922.15	3,830.62
3	Net profit (+) / loss (-) for the period before tax (after Extraordinary activities)	187.63	392.22	860.96	283.60	1,657.46	347.52	969.03	2,771.90	922.15	3,830.62
4	Net profit (+) / loss (-) for the period after tax (after Extraordinary activities)	84.39	317.94	506.12	358.78	2,666.36	(547.27)	1,469.18	5,554.71	98.95	7,444.85
5	Total Comprehensive Income for the period (Comprehensive Profit/(Loss) after tax and other comprehensive income after tax)	115.80	317.02	487.28	386.76	2,662.89	(491.91)	1,469.45	5,534.55	152.69	7,446.46
6	Paid-up equity share capital	1,165.12	1,165.12	1,165.12	1,165.12	1,165.12	1,165.12	1,165.12	1,165.12	1,165.12	1,165.12
7	Earnings per share (of Rs. 10/- each) non-annualised										
	Basic	0.72	2.73	4.35	3.08	23.00	(4.70)	12.61	47.79	0.85	64.55
	Diluted	0.72	2.73	4.35	3.08	23.00	(4.70)	12.61	47.79	0.85	64.55

Note:  
The above is an extract of the detailed format of Audited Financial Results for the Quarter and year ended 31st March, 2020 filed with the Stock Exchange under Regulation 33 of the SEBI (Listing and Other Disclosure Requirements) Regulations, 2015. The full format of the said Financial Results are available on Company's website (http://www.asianhotelswest.com) and on the website of BSE Limited (http://www.bseindia.com) and the National Stock Exchange of India Limited (http://www.nseindia.com).

By order of the Board of Directors  
SANDEEP GUPTA  
EXECUTIVE WHOLE - TIME DIRECTOR  
DIN: 00057942

Dated : 30th June, 2020  
Place : New Delhi

